

# ವಿಪಶ್ಯನ VIPASSANA



ವಾರ್ತೆ

VARTE

ಕನ್ನಡ ಮಾಸಪತ್ರಿಕೆ, 10 ಅಕ್ಟೋಬರ್ 2023 ಬೆಂಗಳೂರು, ಸಂಪುಟ 9, ಸಂಚಿಕೆ 06, ಪುಟಗಳು-4. ಸಂಪಾದಕರು : ಜಿ.ಟಿ.ಗೋವಿಂದಪ್ಪ  
Kannada monthly, 10 October 2023, Bengaluru, Vol. 9, Issue No.06 Pages-4, KARKAN2015/68727 Editor: GT. Govindappa.

ಚಂದಾ: ವಾರ್ತೆ ರೂ. 30, ಆಜೀವ : ರೂ. 500.

ಪ್ರಕಾಶನ: ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಟ್ರಸ್ಟ್

Subscription :Annual Rs. 30; Life : Rs. 500/-

Published by: Karnataka Vipassana Prachara Samiti Trust.

## ಧಮ್ಮ ಪದಗಳು

ಸಚೇ ಲಬೇಧ ನಿಪಕಂ ಸಹಾಯಂ  
ಸದ್ಗಂಧಿ ಚರಂ ಸಾಧುವಿಹಾರಿಧಿರಂ,  
ಅಭಿಭುಯ್ಯ ಸುಭ್ರಾನಿ ಪರಿಸ್ಥಯನಿ  
ಚರೇಯ್ಯ ತೇನ್ ಅತ್ತಮನೋ ಸತೀಮಾ.

ಒಳ್ಳಿಯ ಜೀವನವನ್ನು ನಡೆಸುವ ಜಾಣಾದ, ವಿವೇಕಿಯಾದ ಗೆಳೆಯನ  
ಸಹವಾಸ ಸಿಗುವುದಾದರೆ, ಎಲ್ಲ ಆಡ್ಡಿಗಳನ್ನು ತೊಡೆದು ಹಾಕಿ ಅವನ  
ಗೆಳೆತನವನ್ನು ಸಂತೋಷದಿಂದ ಮತ್ತು ಜಾಗರೂಕತೆಯಿಂದ ಉಳಿಸಿಕೊ.

ಧಮ್ಮಪದ -328, ಆನೆ ವರ್ಗ

## ಹಿರಿಯ ವಿಪಶ್ಯನ ಧ್ಯಾನ ಸಾಧಕರ ಅನುಭಬಗಳು-2

(ಸಯಾಚಿ ಉ ಬಾ ಖಿನ್ ಜರ್ನಲಿನಿಂದ ಅನುವಾದಿಸಲಾಗಿದೆ.)

### 4. ವಿಪಶ್ಯನ ಧ್ಯಾನದಲ್ಲಿ ಒಂದು ಯಾತ್ರೆ-ಜ್ಯೋತಿ(ಜಯಶ್ರೀ) ಅಷರ್.

ಜಾನ್ 1988ರಲ್ಲಿ ಧಮ್ಮಗ್ರಿರಿಯಲ್ಲಿ ನಾನು ಭಾಗವಹಿಸಿದ ಮೊಟ್ಟಮೊದಲ  
ವಿಪಶ್ಯನ ಧ್ಯಾನ ತಿಬಿರವು ನನ್ನ ನೆನಿಗಿ ಬುರುತ್ತದೆ. ವಿಪಶ್ಯನ ಧ್ಯಾನದ ಹಿರಿಯ  
ಮತ್ತು ಅದು ನನ್ನನ್ನು ಎಲ್ಲಿಗೆ ಕರೆದೊಯ್ಯತ್ತದೆ ಎಂಬುದರ ಅರಿವು ನನಗೆ  
ಕಂಜಿತ್ತೂ ಇರಲಿಲ್ಲ. ಅದರೆ ಅದು ನನ್ನ ಜೀವನವನ್ನಲ್ಲಿ ಸಂಪೂರ್ಣ  
ಬದಲಾವಣೆಯನ್ನು ತಂದಿತು.

1969ರಲ್ಲಿ ಸಾಂಪ್ರದಾಯಿಕ ಹಿಂದೂ ಸಂನ್ಯಾಸಿನಿಯಾಗಿ ದಿಕ್ಕೆ ಪಡೆದೆ.  
ಆಧ್ಯಾತ್ಮಿಕ ಮಾರ್ಗವೆಂದು ಸಾಮಾನ್ಯವಾಗಿ ಕರೆಯಿವ ಪ್ರತಾಚರಣ, ಮಂತ್ರ,  
ಧ್ಯಾನ, ಹಟಯೋಗ, ಪರ್ವತ ಧರ್ಮಗ್ರಂಥಗಳನ್ನು ಒಂದು ಪರಣ ಮಾಡುವುದು,  
ಕುಂಭಮೇಳಗಳಲ್ಲಿ ಭಾಗವಹಿಸುವುದು ಮುಂತಾದ ಕರ್ಮಕಾಂಡಗಳಲ್ಲಿಯೇ  
ತೊಡಗಿದ್ದೆ. ನಿಜವಾದ ಸಂನ್ಯಾಸದ ಸರ್ವೋಽನ್ನತ ಮಾರ್ಗ ಇದೇ, ಇದೇ ಎಲ್ಲಾ  
ಮತ್ತು ಇದೇ ಅಂತಿಮ ಎಂದು ಭಾವಿಸಿದ್ದೆ.

ಸಂನ್ಯಾಸಿನಿಯಾಗಿ ಈ ಮಾರ್ಗದಲ್ಲಿ ಇಪ್ಪತ್ತು ವರ್ಷ ಕಳೆದರೂ ಕತ್ತಲಲ್ಲಿ  
ಒಂಟಿಯಾಗಿರಲು ಭಯದಾಷ್ಟುವುದು, ದೆಹ್ವ ಭೂತ, ಶವ ಮುಂತಾದುವುಗಳ  
ಬಗೆದ್ದ ಭಯ ಕಡಿಮೆಯಾಗಲಿಲ್ಲ. ಜೊತೆಗೆ ಈ ಎಲ್ಲಾ ಆಧ್ಯಾತ್ಮಿಕ ಆಚರಣೆಗಳು  
ನನ್ನ ಕೋಪ, ದ್ರೋಷ, ಲೋಭ, ಅವಂಗಳನ್ನು ಕಡಿಮೆ ಮಾಡಲಿಲ್ಲ.

ನಾನು ಕಲ್ತಾದ ಯೋಗಾರ್ಥಮದ ಅಧ್ಯಾತ್ಮಾಗಿದೆ. ಒಂದು ದಿನ ನನಗೆ  
ವಿಪಶ್ಯನ ಧ್ಯಾನದ ಹತ್ತು ದಿನಗಳ ಪ್ರವಚನದ ಧ್ಯಾನಿಸುರುಳಿಗಳು ದೊರೆತವು.  
ಪ್ರವಚನಗಳನ್ನು ಕೇಳಿದ ಮೇಲೆ ಅವುಗಳಲ್ಲಿನ ಪ್ರತಿಯೊಂದು ಪದವೂ  
ನನಗಾಗಿಯೇ ಅನಿಸಿತು. ಪ್ರವಚನಗಳು ನನ್ನ ವ್ಯಾಚಾರಿಕ ಮನಸ್ಸಿಗೆ ಬಹಳ  
ಒಳಿಗೆಯಾದವು. ಹತ್ತು ದಿನಗಳ ಪ್ರವಚನಗಳನ್ನು ಕೇಳಿದ ಮೇಲೆ ನನ್ನ ಮನಸ್ಸು  
ಅದೇ ಮಾರ್ಗದಲ್ಲಿ ಕೇಲಸ ಮಾಡಲು ಪ್ರಾರಂಭಿಸಿತು. ನಿಜವಾಗಿಯೂ ನನ್ನ  
ಮನಸ್ಸು ನನ್ನ ನಿಯಂತ್ರಣಾದಲ್ಲಿರಲಿಲ್ಲ. ನನ್ನಲ್ಲಿ ಕೋಪ ಉಂಟಾಯಿತು. ಅದನ್ನು  
ನಿಯಂತ್ರಿಸಲು ನಾನು ಪ್ರಯತ್ನಿಸಿದೆ. ನನ್ನ ಅಲೋಚನೆಗಳನ್ನು ಗಮನಿಸುತ್ತು  
ಮತ್ತು ಧ್ಯಾನ ಮಾಡುತ್ತಾ ಏರಡು ದಿನ ಮೌನವಾಗಿರಲು ಪ್ರಯತ್ನಿಸಿದೆ. ಅದರೆ  
ಅದು ಸಹಾಯ ಮಾಡಲಿಲ್ಲ.

ಆಗ ಕಲ್ತಾದ ಜ್ಯೋತಿ ಮಂದಿರದಲ್ಲಿ ನಡೆಯುತ್ತಿದ್ದ ವಿಪಶ್ಯನ ಧ್ಯಾನ  
ಶಿಬಿರಗಳ ಬಗೆ ಮಾಹಿತಿ ಮತ್ತು ಸುತ್ತೋಲೆಗಳು ಬರುತ್ತಿದ್ದು ನನ್ನ ನೆನಿಗಿಗೆ  
ಬಂದಿತು. ಈ ವರ್ಷಗಳಲ್ಲಿ ನನಗೆ ಇತರೆ ಯಾವುದೇ ಧ್ಯಾನ ವಿಧಾನದಲ್ಲಿ  
ಅಸ್ತಕ್ಯಾಯಿರಲಿಲ್ಲ. ಅದರೆ ಈ ಧ್ಯಾನ ಸುರುಳಿಗಳಿಂದ ಪರಿಶುದ್ಧ ಧರ್ಮದ ಬಗೆ  
ತಿಳಿದುಕೊಂಡಾಗ, ಮೂರು ತಿಂಗಳಲ್ಲಿ ಕೆಲವು ಶಿಬಿರಗಳಲ್ಲಿ ಭಾಗವಹಿಸುವ  
ನಿರ್ಧಾರ ಮಾಡಿದೆ. ಕಲ್ತಾದ ಒಬ್ಬ ಸಾಧಕನು ನನಗೆ ಒಂದು ವಿಪಶ್ಯನ  
ಪ್ರತೀಕ್ಯಾಯನ್ನು ಜೊಟ್ಟು ಅದರಲ್ಲಿನ ಲೇಖನಗಳನ್ನು ಓದಿದಾಗ ಅವು ಬಹಳ  
ಚಿತ್ತಾಕರ್ಷಕ ಮತ್ತು ಜ್ಞಾನಪ್ರಚೋದಕವಾಗಿ ಕಂಡವು.

ಕೊನೆಗೆ ನನ್ನ ಮೊಟ್ಟಮೊದಲ ವಿಪಶ್ಯನ ಶಿಬಿರದಲ್ಲಿ ಭಾಗವಹಿಸಲು  
ಧಮ್ಮಗ್ರಿಗೆ ಒಂದೆ. ಜಂಜಲವಾದ ನನ್ನ ಮನಸ್ಸನ್ನು ಏಕಾಗ್ರಗೊಳಿಸಲು ಅದನ್ನು  
ಮೂಗಿನ ಕಳಗೆ ಮೇಲ್ಮೈಟಿಯ ಮೇಲ್ಮೈಗಳಲ್ಲಿ ಕೇಂದ್ರಿಕಿಸಲು ಪ್ರಯತ್ನಿಸಿದೆ.  
ಅವರು ತೋರಿಸಿದ ಈ ಸ್ಥಳದಲ್ಲಿ ಕನಿಷ್ಠ ಹತ್ತು ಸೆಕೆಂಡ್‌ಗಳವರೆಗಾದರೂ

ಮನಸ್ಸನ್ನು ಏಕಾಗ್ರಗೊಳಿಸುವುದು ಎಷ್ಟು ಎಂಬುದನ್ನು ಕಂಡು ಬೇರೊದೆ.  
ನನ್ನ ಮನಸ್ಸು ಭೂತಕಾಲದಲ್ಲಿ ನಡೆದುದನ್ನು ಜ್ಞಾನಿಸಿಕೊಳ್ಳುತ್ತಾ, ಭವಿಷ್ಯದಲ್ಲಿ  
ನಡೆಯಬೇಕಾದುದನ್ನು ಯೋಚಿಸುತ್ತಾ ಎಲ್ಲೆಲ್ಲೋ ಓಡಾಡುತ್ತಿತ್ತು. ಕೆಲವು  
ಕ್ಷಣಿಗಳಾದರೂ ವರ್ತಮಾನದಲ್ಲಿ, ಅಂದರೆ ಉಸಿರಾಟದ ಮೇಲೆ ಇರುತ್ತಿರಲಿಲ್ಲ.  
ವ್ಯಾಪಕಲತೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಪಡುತ್ತಿದೆ.

ಒಂಟಾರೆಯಾಗಿ ಈ ಶಿಬಿರವು ನನ್ನ ಮಟ್ಟಿಗೆ ಒಂದು ದುಸ್ಪಷ್ಟದಂತೆ  
ತೋರಿತು. ತೀವ್ರಾದ ಮಲಬಧತೆ, ಹಸಿವಿಲ್ಲದಿರುವುದು, ಹೊಟ್ಟೆಮೊವೆ, ತಲೆಯಲ್ಲಿ  
ಸ್ವಲ್ಪ ಬಿಸಿ ಮತ್ತು ಶಾರೀರಿಕ ಅಸ್ವಸ್ಥತೆಯನ್ನು ನಾನು ಅನುಭವಿಸಿದೆ. ಒಂದು  
ಗಂಟೆ ಅಧಿಷ್ಯಾನದಲ್ಲಿ ಕುಳಿತುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಹೆಚ್ಚಿಂದರೆ  
ಅಧ್ಯಾತ್ಮ ಗಂಟೆ ಕುಳಿತುಕೊಳ್ಳಿದ್ದೆ.

ಶಿಬಿರದಲ್ಲಿ ನಾನು ಕಂಡ ಒಂದು ಕನಸು ಸ್ವಪ್ನವಾಗಿ ನೆನಪಿದೆ. ಅದರಲ್ಲಿ  
ಒಬ್ಬ ಅಪರಿಚಿತ ವ್ಯಕ್ತಿ ನನ್ನನ್ನು ಬೆಂಳಿಫ್ಱಿಡ್ ಗಾಬರಿಯಿಂದ ಎಚ್ಚರಿಗೊಂಡೆ.  
ಅದು ಕೆವಲ ಕನಸು ಎಂಬುದನ್ನು ಅರಿತು ಸಮಾಧಾನವಾಯಿತು. ಆದರೆ  
ಇದರಿಂದ ಎಚ್ಚರವಾದಾಗ ಮಧ್ಯರಾತ್ರಿ. ಆಗ ಮತ್ತೊಂದು ಭಯ ನನ್ನನ್ನು  
ಆವರಿಸಿಕೊಂಡಿತು. ನನ್ನ ರೂಮಿನ ಕಿಟಕಿಯ ಹೊರಭಾಗದಲ್ಲಿದ್ದ ಮರ ಮತ್ತು  
ಪ್ರೋಬೆಗಳ ನೆರಳು ನನ್ನ ರೂಮಿನ ಗೋಡೆಯ ಮೇಲೆ ಬಿದ್ದು ನಿರ್ತಿಸುತ್ತಿರುವಂತೆ  
ಕಂಡ ದೃಶ್ಯ ಭಯ ಉಂಟುಮಾಡಿತು. ಈ ಭಯದಿಂದಾಗಿ ತಾನೇ ತಾನಾಗಿ  
ದಿವ್ಯಶಕ್ತಿಯ ಮಂತ್ರ ಪರಿಸಲು ಪ್ರಾರಂಭಿಸಿ ಸಹಾಯಕ್ಕಾಗಿ ಬೇಡಿದೆ. (ದೇವರ  
ರೂಪದ ಒಂದು ಅದೃಶ್ಯ ಶಕ್ತಿಯಿದೆ. ಅದು ಕಷ್ಟದಲ್ಲಿದ್ದಾಗ ಕರೆದರೆ ಒಂದು  
ಸಹಾಯ ಮಾಡುತ್ತೆ ಎಂದು ನಾನು ಯಾವಾಗಲೂ ಯೋಚಿಸುತ್ತಿದೆ) ಮೂರು  
ಸಾರಿ ಮಂತ್ರ ಹೇಳುವಷಟ್ಟಿಗೆ ನನಗೆ ಅಲಿವಂಟಾಯಿತು. ಈ ಧ್ಯಾನ ಸಾಧನೆ  
ಮಾಡುವಾಗ ಮಂತ್ರ ಹೇಳುವಷಟ್ಟಿಗೆ ನಾನು ಯಾವಾಗಲೂ ಯೋಚಿಸುತ್ತಿದೆ)  
ಈ ಧ್ಯಾನ ಸಾಧನೆ ಮಂತ್ರ ಪರಿಸಲು ಪ್ರಾರಂಭಿಸಿ ಸಹಾಯಕ್ಕಾಗಿ ಬೇಡಿದೆ. (ದೇವರ  
ರೂಪದ ಒಂದು ಅದೃಶ್ಯ ಶಕ್ತಿಯಿದೆ. ಅದು ಕಷ್ಟದಲ್ಲಿದ್ದಾಗ ಕರೆದರೆ ಒಂದು  
ಸಹಾಯ ಮಾಡುತ್ತೆ ಎಂದು ನಾನು ಯಾವಾಗಲೂ ಯೋಚಿಸುತ್ತಿದೆ) ಮೂರು  
ಸಾರಿ ಮಂತ್ರ ಹೇಳುವಷಟ್ಟಿಗೆ ನನಗೆ ಅಲಿವಂಟಾಯಿತು. ಈ ಧ್ಯಾನ ಸಾಧನೆ  
ಮಾಡುವಾಗ ಮಂತ್ರ ಪರಿಸಲು ನಾನು ಯಾವಾಗಲೂ ಯೋಚಿಸುತ್ತಿದೆ)  
ಈ ಧ್ಯಾನ ಶಿಬಿರವು ಧ್ಯಾನಾರ್ಥಿಗಳಿಗೆ ನಿಗದಿ ಮಾಡಿದ್ದ ನಿಯಮಗಳನ್ನು  
ಪಾಲಿಸಲು ನಾನು ಬಧ್ಯಾತ್ಮಾಗಿದೆ. ಆ ರಾತ್ರಿ ನಾನು ಹಾಸಿಗೆಯಿಂದ ಎದ್ದು ನನ್ನ  
ರೂಮಿನಲ್ಲಿಯೇ ಇದ್ದ ಬಾತ್ ರೂಮಿನ ಹೋಗುವ ಧೈರ್ಯ ಮಾಡಲಿಲ್ಲ. ಏಕೆಂದರೆ ನಾನು  
ಅಪ್ಪಾದು ಭಯಭೇತಳಾಗಿದೆ. ವಿವಿಧ ರೀತಿಯ ಈ ಎಲ್ಲಾ  
ಕಷ್ಟಗಳ ಮಧ್ಯೆಯೂ ನಾನು ಬಹಳ ಗಂಭೀರತೆಯಿಂದ ತ್ವರಿತಿಯಿಂದ ನಿರಂತರವಾಗಿ  
ಧ್ಯಾನ ಮಾಡಿ ಶಿಬಿರ ಪೂರ್ವೀಕೆಂದೆ.

ಇದಾದ ನಂತರ ನಾನು ನನ್ನ ಮೊದಲ ಸೆತಿಪಟ್ಟಾನ್ ಶಿಬಿರದಲ್ಲಿ  
ಭಾಗವಹಿಸಿದೆ. ಶಾಂಕುಗಾರದ ಗೋಡೆಯಲ್ಲಿ ನಿರಂತರವಾಗಿ ರಂಧ್ರಕೊರೆಯುತ್ತಿದೆ  
ಮತ್ತು ಗೋಡೆಯನ್ನು ಹೊಡೆಯುತ್ತಿದ್ದ ಕಟ್ಟಡ ಕಾರ್ಮಿಕನ ಬಗೆ  
ಕಿರಿಕಿರಿಗೊಳಿಗಳಾಗಿದ್ದ ನನಗೆ ನೆನಪಿದೆ. ಈ ಶಬ್ದವು ಗೋಡೆಯಾದಲ್ಲಿ ಪ್ರತಿಧ್ವನಿಸುತ್ತಿತ್ತು.  
ನಿಜವಾಗಿಯೂ ನಾನು ವ್ಯಾಪಕಳಾಗಿದ್ದೆ. ಈ ವ್ಯಕ್ತಿಯನ್ನು ಭೇಟಿ ಮಾಡಿ ಧ್ಯಾನ  
ಮಾಡುವವರ ಬಗೆ ಸ್ವಲ್ಪ ಕರುಣೆಯಿಂದಿರು. ನೀನು ರಂಧ್ರಕೊರೆಯವಾಗ  
ಬರುವ ಕರ್ಕತ ಶಬ್ದವನ್ನು ಕೇಳಲು ನಾನು ಕಲ್ತಾದಿಂದ ಇಲ್ಲಿಗೆ ಬಂದಿಲ್ಲ  
ಎಂದು ಹೇಳಿದೆ. ಆದರೆ ಮಧ್ಯಾಹ್ನದ ಪ್ರಾರ್ಥಿಗೆ ಈ ಶಬ್ದ ತೊಂದರೆ  
ಮಾಡುತ್ತಿಲ್ಲ; ಇತರ ಧ್ಯಾನ ಸಾಧಕರಿಗೂ ತೊಂದರೆ ಮಾಡುತ್ತಿದೆ. ಅಲ್ಲದೇ  
ಅವನು ತನ್ನ ಕರ್ಕತವನ್ನು ನಿರ್ವಹಿಸುತ್ತಿದೆ. ನಿರ್ವಹಿಸುತ್ತಿದ್ದಾನೆ ಎಂದು ಮನವರಿಕೆಯಾಯಿತು.

ನಂತರ ನಾವು ಭೇಟಿಯಾದಾಗಲೆಲ್ಲ ಅವನು ನಸುನಗುತ್ತಿದ್ದ ಒಟ್ಟಾರೆಯಾಗಿ ಹಿಂದಿನ ವರದು ತಿಬಿಗಳಿಗಿಂತ ಈ ತಿಬಿರವು ಉತ್ತಮವಾಗಿತ್ತು ಎನಿಸಿತು. ಬಹುತೇ ಏಕೆಂದರೆ ನಾನು ಮನಸ್ಸನ್ನು ಕನಿಷ್ಠಪಡ್ಡ ಅಥವ್ ನಿಮಿಷದವರೆಗೆ ಏಕಾಗ್ರವಾಗಿರಿಸಲು ಶಕ್ತಿಶಾಗಿದ್ದೆ.

ಹತ್ತು ದಿನಗಳ ನಂತರ ಆಗ್ಸೋನಲ್ಲಿ ಮತ್ತೊಂದು ತಿಬಿರದಲ್ಲಿ ಭಾಗವಹಿಸಿದೆ. ಇದು ನನ್ನ ನಾಲ್ಕನೇಯ ಕೋರ್ಸ್ ಆಗಿತ್ತು. ಇದರಲ್ಲಿ ನಾನು ನನ್ನ ಕುಳಿತ ಭಂಗಿಯನ್ನು ಬದಲಾಯಿಸದೆ ಒಂದು ಗಂಟೆಯ ಅಧಿಪ್ಯಾನದಲ್ಲಿ ಕೂರಲು ಶಕ್ತಿಶಾದೆ. ಕನಿಷ್ಠ ಒಂದು ನಿಮಿಷದವರೆಗೆ ಏಕಾಗ್ರತೆಯಿಂದಿರಲು ಸಾಧ್ಯವಾಯಿತು. ನನ್ನ ಬೆಂಬು ಮತ್ತು ಎದೆಯಲ್ಲಿಯೂ ಸಂಪೇದನೆಗಳು ಕಾಣಿಸಿಕೊಂಡವು. ಕೆಲವು ವೇಳೆ ಸೂಕ್ತ ಸಂಪೇದನೆಗಳ ಪ್ರವಾಹದ ಅರವಂಟಾಯಿತು.

ಸೆಪ್ಟಂಬರ್‌ನಲ್ಲಿ ಇಪ್ಪತ್ತು ದಿನಗಳ ತಿಬಿರದಲ್ಲಿ ಭಾಗವಹಿಸಿದೆ. ಹೆಚ್ಚಿನ ಅತ್ಯುಭ್ಯಾಸ ಮತ್ತು ಕೃತ್ಯಾತ್ಮೀಯಿಂದ ಈ ತಿಬಿರವನ್ನು ಯಶಸ್ವಿಯಾಗಿ ಪೂರ್ಣಸಿದೆ. ಇದಾದ ಮೇಲೆ ಕೆಲ್ಕಲ್ತಾದಲ್ಲಿನ ಯೋಗಾಶ್ರಮಕ್ಕೆ ಮರಳಿ ನನ್ನ ಎಲ್ಲಾ ಜವಾಬ್ದಾರಿಗಳನ್ನೂ ವರ್ಗಾಯಿಸಿದೆ ಮತ್ತು ಟ್ರಾಸ್ಟಿಯ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿ ಮೊದಲಿನ ಈ ಮಾರ್ಗವು ನನ್ನನ್ನು ಮುಕ್ತಿಗೆ ಮುನ್ದುಡೆಸಲಿಲ್ಲ ಎಂಬುದು ಮನವರಿಕೆಯಾಯಿತು. ನಾನು ಅಭ್ಯಾಸ ಮಾಡಿದ ಆ ಎಲ್ಲಾ ನನ್ನ ಸ್ಥಾವರವನ್ನು ಬದಲಾಯಿಸಲಿಲ್ಲ. ರಾಗ, ದ್ರೇಷ್ಟ, ಮೋಹದ ಮಲಿನತೆಗಳೂ ನಿಮೂಲ ವಾಗಲಿಲ್ಲ. ನನ್ನಲ್ಲಿ ಚೋಧಿಯ ಬೀಜವಿದೆ. ವಿಪಶ್ಯನದ ಅಭ್ಯಾಸದಿಂದ ಅದು ಈಗ ಮೋಳಕೆಯಾಡೆಯಲು ಪೂರ್ಣಭಿಸಿದೆ ಎನಿಸಿತು. ಇಲ್ಲವಾದರೆ. ನನ್ನಲ್ಲಿದ್ದ ಎಲ್ಲವನ್ನೂ ಅಂತಹ ಪ್ರಮುಖ ಮದ್ದಯನ್ನೂ ನಾನೇಕೆ ಬಿಡುತ್ತಿದ್ದೆ? ಎಲ್ಲದೂ ಸ್ವಾಭಾವಿಕ ಮತ್ತು ತನ್ನಷ್ಟಕ್ಕೆ ತಾನೇ ನಡೆಯಿತು.

ಧಮ್ಮಗಿರಿಗೆ ಹಿಂತಿರುಗಿ ಬಹಳ ಬೇಗ ಇನ್ನೂ ಇದು ತಿಬಿರಗಳಲ್ಲಿ ಭಾಗವಹಿಸಿದೆ. ಎಂಟು ತಿಂಗಳಲ್ಲಿ ಹತ್ತು ತಿಬಿರಗಳಲ್ಲಿ ಭಾಗವಹಿಸಿದೆ. ಸೇವೆ ಮಾಡುವ ಮೂಲಕ ಕಲಿಯುವ ಸಮಯ ಬಂದಿತು.

ತಿಬಿರದಲ್ಲಿ ಸೇವೆ ಮಾಡುವುದು ಅನ್ವಯಿಕ ವಿಪಶ್ಯನ ಎಂಬುದನ್ನು ಕ್ರಮೇಣವಾಗಿ ಅರ್ಥವಾಡಿಕೊಂಡೆ. ಅದಭ್ಯಾಸದ, ಸರಳವಾದ ಮತ್ತು ಅಸಾಧಾರಣವಾದ ಈ ಧ್ಯಾನ ಸಾಧನೆಯನ್ನು ಕೆಲಸ ಮಾಡುವಾಗ ಉಪಯೋಗಿಸಿಕೊಳ್ಳಲುದನ್ನು ಪ್ರಯೋಗ ಮಾಡಲು ಪ್ರಯತ್ನಿಸುತ್ತಿದ್ದೆ. ಇದು ಕಷ್ಟ ಎಂಬುದು ಅರಿವಾಯಿತು. ನನಗಿಷ್ಠವಿಲ್ಲದ ಬಹುತೇಕ ಸಮಯದಲ್ಲಿ ನಾನು ಪ್ರತಿಕ್ರಿಯೆ ಮಾಡುತ್ತಿದ್ದೆ ಯಾವುದೂ ನನ್ನ ಹೊರಿಗ್ಲಿ. ನಾನು ನನ್ನ ದೇಹದಲ್ಲಿನ ಅಪಿತಕರ ಸಂಪೇದನಗಳಿಗೆ ಪ್ರತಿಕ್ರಿಯೆ ಮಾಡುತ್ತಿದ್ದೇನೇ ಎಂಬುದನ್ನು ಈಗ ಅರ್ಥವಾಡಿಕೊಂಡೆ. ವಿಪಶ್ಯನದ ಅಭ್ಯಾಸದಲ್ಲಿ ನಿರಂತರವಾಗಿ ಸಂಪೇದನೆಗಳನ್ನು ಗಮನಿಸುವುದರಿಂದ ಈ ಪ್ರತಿಕ್ರಿಯೆ ಮಾಡುವ ಸ್ಥಾವರದಿಂದ ಹೊರಬರುತ್ತನ್ನು ಸುಮರೆಯು ಹೆಚ್ಚಿಂತೆ ಎಂಬುದು ಹಾತಿಯಾಯಿತು.

ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದ ಘಟನೆ ನೆನಂಬಿಗೆ ಬರುತ್ತದೆ. ನನ್ನ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡರು. ಮೊದಲು ನಾನು ಶವದ ಬಳಿ ನಿಂತುಕೊಳ್ಳಲೂ ಹೆದರುತ್ತಿದ್ದೆ. ಆದರೆ ಈಗ ಶವದ ಬಳಿ ನಿಂತು ಆಕೆ ಮೈತ್ರಿ ಕುಟುಂಬಕ್ಕಿಂತೆ ಆಕೆ ಸಾಯುವದಕ್ಕಿಂತ ಮುಂಚೆ ಪ್ರತಿನಿಧಿತ್ವ ಆಕೆ ಇದ್ದ ಆಸ್ತುಗೆ ತೆರಳಿ ನನ್ನ ಶರೀರದಲ್ಲಿ ಸಂಪೇದನೆಗಳನ್ನು ಗಮನಿಸುತ್ತಾ ಧ್ಯಾನ ಮಾಡಿ ಮೈತ್ರಿ ಕೊಡುತ್ತಿದ್ದೆ. ಶಾರಂತಿಯಿಂದ ಶರೀರ ತಾಗ ಮಾಡಲು ನನ್ನ ಹಾರ್ಡ್‌ಕೆ ಮತ್ತು ಶುಭ ಕಾಮನೆಗಳು ನಿರಂತರವಾಗಿ ಆಕೆಯ ಕಚೇಗೆ ಹರಿಯತ್ತಿದ್ದು. ಇದೊಂದೇ ಅತ್ಯುತ್ತಮವಾದ ಮತ್ತು ಪರಿಣಾಮಕಾರಿಯಾದ ಪ್ರಾರ್ಥನೆ ಮತ್ತು ಇದೇ ನನ್ನಿಂದ ಸಾಧ್ಯವಿರುವುದು ಎನಿಸಿತು. ವಿಪಶ್ಯನ ಧ್ಯಾನದ ಅಭ್ಯಾಸ ಮಾಡುವದಕ್ಕಿಂತ ಮುಂಚೆ ಸಂಬಂಧಿತ ಅಗಲಿಕೆ ನನ್ನಲ್ಲಿ ಶೀಷು ಮಾನಿಸಿಕ ಕ್ರಾಂತಿ ಉಂಟಾಗಿ ಅರ್ಥವಾಯಿತು. ಈಗ ಆಕೆಯ ಅಗಲಿಕೆಯು ಕೆಲಸ ಮಾಡುವುದಕ್ಕಿಂತ ಅದನ್ನು ದುಡ್ಡಿಯಾಗಿ ಮಾಡುತ್ತಿದ್ದೆ. ಈಗ ಆಕೆಯ ಅಗಲಿಕೆಯು ಕೆಲಸ ಮಾಡುವುದಕ್ಕಿಂತ ಮುಂಚೆ ಕೆಲಸ ಮಾಡುವುದಕ್ಕಿಂತ ಅದನ್ನು ನಾನು ಸಂಪೇದನೆಗಳನ್ನು ಗಮನಿಸುತ್ತಾ ಶಾಂತಾಗಿದ್ದು ಕಂಡುಬಂತು.

ನನ್ನಲ್ಲಿ ಉಂಟಾದ ವ್ಯಾತ್ಯಾಸದು ಬದಲಾವಣೆ ಎಂದರೆ, ಸಂಘಾರಿಸಿದೆಯಾಗಿ ನಾನು ವ್ಯೇಯತ್ತಿಕೆ ದಾನಗಳನ್ನು ಸ್ಥಿರಿಸುತ್ತಿದ್ದೆ. ಆದರೆ ಈಗ ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಇದು ನಾನೇಯೇ ಎಂದು ಆಶ್ಚರ್ಯವಾಗುತ್ತದೆ. ನಿಜವಾಗಿಯೂ ನಾಗೆ ಯಾರಿಂದಲೂ ಏನೂ ಬೇಡ. ನಾನು ಇರುವಂತೆಯೇ ಸಂತೋಷವಾಗಿದ್ದೇನೆ. ನನ್ನ ತಂದೆಯವರು (ಅವರು ಈಗಿಲ್ಲ) ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. ಬೇರೆಯವರಿಂದ ಪಡೆಯುವುದಕ್ಕಿಂತ ಕೊಡಬೇಕು ಎಂದು ಹೇಳುತ್ತಿದ್ದರು. ಧರ್ಮವು ಕೆಲಸ ಮಾಡುತ್ತದೆ. ಅದು ನಿಮ್ಮನ್ನು ಕಾಪಾಡುತ್ತದೆ. ನಿಮ್ಮನ್ನು ನೋಡಿಕೊಳ್ಳತ್ತದೆ. ವ್ಯಕ್ತಿಯಲ್ಲಿ ಧರ್ಮವು ಇಧ್ವಾಗ ಅವನು/ಅವಳ

ಒಬ್ಬಂಟಿಯಲ್ಲಿ “ಧರ್ಮೋ ಹರೇ ರಕ್ಷತು ಧಮ್ಮಜಾರಿ” ಅಂದರೆ, ಧರ್ಮದ ಪ್ರಕಾರ (ಪ್ರಕೃತಿಯ ನಿಯಮಾನುಸಾರ) ಜೀವಿಸುವವನನ್ನು ಧರ್ಮವು ರಕ್ಷಿಸುತ್ತದೆ.

ನಾನು ಧರ್ಮದಲ್ಲಿ ಹೆಚ್ಚು ಬೆಳೆಯಲು ಪ್ರಾರಂಭಿಸಿದಂತೆ, ಮೋಸೆಗೊಳಿಸುವ ಹೊರಿನ ತೋರಿಕೆಗಳಿಂದ ಮುಕ್ತಾದೆ. ಮನಸ್ಸ ಪರಿಶುದ್ಧವಾಗಿಲ್ಲದಿದ್ದರೆ ಈ ಬಟ್ಟಿಗಳನ್ನು ತೋಟು ಸಂಘಾರಿಸಿದೆನಿಂದ ನಟಸುವುದರಿಂದ ಪನು ಪ್ರಯೋಜನ? ಅವಂಕಾರ, ಕೋಪ, ದ್ರೋಷ, ಆಸಕ್ತಿ ಮತ್ತು ಅಜ್ಞಾನಗಳಿಂದ ತುಂಬಿದ್ದ ನಾನು ಆತ್ಮವರಣಿಕೆಯಾಗಿದ್ದೆ. ಉದ್ದುಪು ಮುಖವಲ್ಲ; ಪ್ರತಾಚರಣೆಗಳು, ಮಂತ್ರಗಳು, ಕಲ್ಪನೆಗಳು, ಪವಿತ್ರ ಗ್ರಂಥಗಳನ್ನು ಓದುವುದು, ನಿತ್ಯಾಚರಣೆಗಳು ಮುಖವಲ್ಲ. ಇವುಗಳು ಬದಲಾವಣೆ ತರುವುದಲ್ಲ. ವ್ಯಕ್ತಿಯು ‘ಸಂಪರ್ಜನಾ’ (ಅಶಾಶ್ವತತೆಯನ್ನು ಸಂಪೇದನೆಗಳ ಮಟ್ಟದಲ್ಲಿ ನಿರಂತರವಾಗಿ ಅನುಭವ ಮಾಡಿಕೊಳ್ಳಲುದು) ದಲ್ಲಿ ಕೆಲಸ ಮಾಡಿದಾಗ, ಪರಿತ್ಯಾಗವು ಮನಸ್ಸಿನಿಂದ ಪುಟಿದೆನ್ನ ನಿಜವಾದ ಬದಲಾವಣೆ ಬರುತ್ತದೆ. ಆದ್ದರಿಂದ ನಾನು ನನ್ನ ಕೊಳಿ ಬಟ್ಟಿಗಳನ್ನು ತೈಜಿಸಿದೆ. ನನ್ನ ಮಾನಸಿಕ ಸ್ಥಿತಿಯಲ್ಲಿ ಮತ್ತು ನನ್ನ ವರ್ತನೆಯಲ್ಲಿ ಆಗಿರುವ ಬದಲಾವಣೆಯು ಈಗ ನನ್ನ ಅನುಭವಕ್ಕೆ ಬರುತ್ತದೆ. ನಿರಂತರವಾಗಿ ಅನಿತ್ಯತೆಯನ್ನು ಅರಿಯುತ್ತಿರುವುದರಿಂದ ನನ್ನ ಅಂತರಂಗದಲ್ಲಿ ಬದಲಾವಣೆ ಬರುತ್ತದೆ.

ಒಟ್ಟಾರೆಯಾಗಿ ಹೇಳಿವುದಾದರೆ, ಈ ಧ್ಯಾನ ವಿಧಾನವು ಬಹಳ ಸರಳ, ಸುಲಭ ಮತ್ತು ಎಲ್ಲಾ ರೀತಿಯಿಂದಲೂ ಪರಿಣಾಮಕಾರಿ ಮತ್ತು ನನ್ನ ಉಳಿದ ಜೀವಿತಾವಧಿಯಲ್ಲಿ ಅಭ್ಯಾಸ ಮಾಡಲು ಯೋಗ್ಯವಾದುದು ಎಂದು ಅನಿಸುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಈ ಧ್ಯಾನ ವಿಧಾನವು ನನಗೇಕೇ ಸಿಗಲಿಲ್ಲವೇ! ಆಗಿಹೋಗಿರುವುದರ ಬಗ್ಗೆ ಜಿಂಟಿಸಿ ಫಲವಿಲ್ಲ. ಎಂದೆಂದಿಗೂ ಇಲ್ಲದೆ ಇರುವುದಕ್ಕಿಂತ ತಡವಾಗಿಯಾದರೂ ಸಿಕ್ಕಿತಲ್ಲ!

ನಾನು ಬಹಳ, ಬಹಳ ದೀರ್ಘ ಪ್ರಯಾಣದ ದಾರಿಯಲ್ಲಿದ್ದೇನೆ. ಕೆಲಸ ಅಗಾಧವಾದುದು. ಆದರೆ ಮಾರ್ಗವು ಸ್ಪಷ್ಟವಾಗಿದೆ. ನನಗೆ ನಿರಂತರವಾಗಿ ಪ್ರೇರಣೆಯಾಗಿರುವ ಬುದ್ಧಿ, ಧರ್ಮ, ಸಂಘ ಮತ್ತು ಗೋಯಿಂದಜಿಯವರಿಗೆ ಕೃತ್ಯಾತ್ಮಾಭಾವ ಮೂಡಿದ ಈ ಪರಿಶುದ್ಧಿಯಾದಲ್ಲಿ ನಾನು ಪ್ರತಿಜ್ಞೆಯಾಗಿ ವಿಧಾನವಾದಿಂದ ಪ್ರತಿಜ್ಞೆ ಮಾಡುತ್ತೇನೇ. ನಾನು ಕಲಿತ ಧರ್ಮಕ್ಕೆ ಶಿರಭಾಗಿ ವಂದಿಸುತ್ತೇನೇ.

### 5. ಮಾರಕ ಕಾಯಿಲೆ ಇಧ್ವಾಗ ಸಮತೆ-ಎಷಾ.ಅಡಿವಿಯಪ್ಪ.

ಹತ್ತು ವರ್ಷಗಳ ಹಿಂದೆ ನನ್ನ ಪತ್ತಿ ಪಾರ್ವತಮ್ಮ ಅವರಿಗೆ ಮೋಟಾರ್ ನ್ಯೂರಾನ್ಸ್ (ಮೋಟಾರ್ ನರಕೋಶ) ಕಾಯಿಲೆ ಇದೆ. ಇದು ವಿರಳವಾದುದು ಮತ್ತು ವಾಸಿಯಾಗಿರಿಸುವ ಕಾಯಿಲೆ ಎಂದು ರೋಗನಿರಣಯ ಮಾಡಿದರು. ಅಲೋಪತಿ, ಹೋಮಿಯೋಪತಿ, ಆಯುಚ್ರೋದ, ಪ್ರಕೃತಿ ಜಿಕ್ಕಿಸ್, ಈ ಯಾವ ಚೈದ್ಯರ ಜಿಕಿಂತೆಯೂ ಘಲಕಾರಿಯಾಗಲಿಲ್ಲ. ಆಕೆಗೆ ಅವರ ಕೈಗಳ, ತೊಡೆಗಳ, ಕಾಲುಗಳ ಮತ್ತು ಕುತ್ತಿಗೆಯ ಮಾಂಸ ಖಂಡಗಳು ಕ್ರಮೇಣವಾಗಿ ದುರುಬಲ ವಾಸುತ್ತಿರುವ ಅನುಭವವಾಗುತ್ತಿತ್ತು. ಸಾಮಾನ್ಯ ಕಾರ್ಯ ಜಂಪಿಪಟಿಗಳಲ್ಲೂ ಅವರಿಗೆ ಸಹಾಯ ಬೇಕಾಗಿತ್ತು. ಅವರ ಅಸಹಾಯಕತೆಯು ಅವರಲ್ಲಿ ಮಾನಸಿಕ ಉದ್ದೇಶ ಮತ್ತು ಒತ್ತೆಡ ಉಂಟು ಮಾಡುತ್ತಿತ್ತು. ಅವರು ಮಂಕಾದರು ಮತ್ತು ಪದೇ ಪದೇ ಅಳುತ್ತಿದ್ದರು.

ಅದು ನಮಗೆ ಹೈದರಾಯಿವಿದ್ವಾಹಕ ಸ್ಥಿತಿಯಾಗಿತ್ತು. ಆದರೆ ಕುಟುಂಬದ ಪ್ರತಿಯೊಬ್ಬರೂ ಅವರಿಗೆ ಅನಾನುಕೂಲವಾಗಿರಿಸಿದುವಂತೆ ಮತ್ತು ಅವರು ಕಚೆಗಳನ್ನೆನ್ನು ಕಿಡುತ್ತಿದ್ದರು. ಅವರು ಉತ್ಸಾಹದಿಂದಿರಬೇಕಿಂದು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಆಕೆ ಯಾವುದೇ ಸ್ವೇಚ್ಛಿತಂ ಅಥವಾ ಬಂಧುಗಳ ಅವರನ್ನು ನೋಡಲು ಬಂದಾಗ ಮತ್ತೆ ಅಳುತ್ತಿದ್ದರು.

ಈ ಸ್ಥಿತಿಯಲ್ಲಿ, ಕಾಯಿಲೆ ಬಂದು ಸುಮಾರು ನಾಲ್ಕು ವರ್ಷಗಳಾಗಿ ನಿರಂತರ ಅವರು ಜೈವಿಕ ಪ್ರಾರ್ಥನೆ ನಿರ್ವಹಿಸಿದರು. ಮೊದಲನೇ ದಿನ ಅವರಿಗೆ ಬಹಳ ಕೆಷ್ಟಕರವಾಗಿತ್ತು. ಆದರೆ ಅವರ ಜೊತೆ ಕುಳಿತು ಧ್ಯಾನ ಮಾಡುತ್ತಿದ್ದ ಶೀಂತಿಯ ಸಹಧ್ಯಾನಿಕಗಳನ್ನು ನೋಡಿ ನಸುನಗೆಯಿಲ್ಲಂದ ಕಷ್ಟವನ್ನು ಎದುರಿಸಿದರು. ವಿಪಶ್ಯನ ದಿನದಿಂದ ಅಕೆಯು ಬದಲಾವಣೆ ಹೊಂದಿದೆ ಪ್ರಯತ್ನಿಸುತ್ತಿದ್ದರು. ಅಕೆಯು ಯಾವುದೇ ಸ್ವೇಚ್ಛಿತಂ ಅಥವಾ ಬಂಧುಗಳ ಅವರನ್ನು ನೋಡಲು ಬಂದಾಗ ಮತ್ತೆ ಅಳುತ್ತಿದ್ದರು.

ಈಗ ಆಕೆಯು ಇಧ್ವಾಗ ಸಮತೆ-ಎಷಾ.ಅಡಿವಿಯಪ್ಪ. ನಾನು ಇಧ್ವಾಗ ಸಂಪೇದನೆಗಳನ್ನು ಮಾಡುತ್ತಿದ್ದರು. ಅನುಭವವಾಯಾಗಿತ್ತು. ಆಕೆಯು ಇಧ್ವಾಗ ಸಂಪೇದನೆಗಳನ್ನು ಮಾಡುತ್ತಿದ್ದರು. ಅನುಭವವಾಯಾಗಿತ್ತು. ಆಕೆಯು ಇಧ್ವಾಗ ಸಂಪೇದನೆಗಳನ್ನು ಮಾಡುತ್ತಿದ್ದರು. ಅನುಭವವಾಯಾಗಿತ್ತು. ಆಕೆಯು ಇಧ್ವಾಗ ಸಂಪೇದನೆಗಳನ್ನು ಮಾಡುತ್ತಿದ್ದರು.

ಅವರ ಜೊತೆ ಧ್ಯಾನ ಮಾಡುತ್ತಿದೆ. ಜೊತೆಗೆ ಗೋಯಂಕಾಜಿಯವರ ಪಾಲಿ ಸೇನ್ಯಾತ್ಮಗಳ ಏರಡು ಕ್ಯಾಸೆಟ್‌ಗಳು ಮತ್ತು ಸ್ಥಳೀಯ ಇತರೆ ಧ್ಯಾನಾರ್ಥಿಗಳ ಭೇಟಿಗಳು ಅವರಿಗೆ ಸಹಾಯಕವಾಗಿದ್ದವು.

ವಿಪಶ್ಯನೆ ಶಿಬಿರದ ನಂತರ ಅವರ ಸ್ವಭಾವವು ಸಂಪೂರ್ಣವಾಗಿ ಬದಲಾಯಿತು. ತುಂಬಾ ಸಂತೋಷವಾಗಿದ್ದರು. ಆಕೆಯನ್ನು ಸಮಾಧಾನ ಮಾಡಲು ಬಹುತ್ತಿದ್ದ ಜನರು ಶಾಂತಿಯಿಂದ ಹೋಗುತ್ತಿದ್ದರು. ತನ್ನ ಕಾಯಿಲೆಯ ಬಗ್ಗೆ ಯಾರೋಡನೆಯೂ ಹೇಳಿಕೊಳ್ಳುತ್ತಿರಲಿಲ್ಲ. ತಮ್ಮ ದುರವಸ್ಥೆಯ ಬಗ್ಗೆ ಯಾರ ಬಳಿಯೂ ವಿಷಾದ ವೈಕ್ಯಾಪದಿಸುತ್ತಿರಲಿಲ್ಲ. ತಮ್ಮನ್ನು ನೋಡಲು ಬರುತ್ತಿದ್ದವರ ಬಗ್ಗೆ ಮತ್ತು ಅವರ ಕುಟುಂಬದವರ ಸೌಖ್ಯದ ಬಗ್ಗೆ ಪ್ರಿತಿ ಮತ್ತು ಕರುಣೆಯಿಂದ ವಿಚಾರಿಸುತ್ತಿದ್ದರು, ಅವರಿಗೆ ಸುಖ, ಸಂತೋಷವನ್ನು ಕೊರುತ್ತಿದ್ದರು.

ಕಾಯಿಲೆಯು ಬೇಗ ಹೆಚ್ಚಾಗುತ್ತಾ ಬಂತು. ಮಾಂಸವಿಂಡಗಳು ಬಹಳ ಜಾಗತೆಯಾಗಿ ಕ್ಷೀರಿಸಿದವು. ಕ್ತಿನ್ ಕೆಂಗ್ ಆಕೆಯ ಶರೀರವು ಕೇವಲ ಮೂಳೆಗಳ ರಾಶಿ ಮತ್ತು ಮುದುದಿ ಮಾಂಸವಿಂಡಗಳಿಂದ ಕೂಡಿದ್ದರೂ ಅವರ ಮುಖ ನಸುನಗೆಯಿಂದ ಹೊಳೆಯುತ್ತಿತ್ತು. ಈ ಅವಧಿಯಲ್ಲಿ ಅವರು ಧ್ಯಾನವನ್ನು ಮುಂದುವರಿಸಿದರು.

1985ರ ಜನವರಿ ಹದಿಮೂರನೇ ತಾರೀಖಿನಂದು, ಅವರು ಕೊನೆಯುಸಿರೆಳಿಯುವ ಸುಮಾರು ಮೂವತ್ತು ಗಂಟೆಗಳ ಮುಂಚೆ ಪಾರ್ವತಮೃಂತವರು ತನ್ನ ಕುಟುಂಬ ಸದಸ್ಯರಿಗೆ ತೀವ್ರವಾದ ಒಂದು ಕೋರಿಕೆಯನ್ನಿಟ್ಟರು. ಅದೆಂದರೆ “ನೀವು ನನಗೆ ಸೇವೆ ಮಾಡುವಾಗ ನಾನೇನಾದರೂ ಕೆಲಿನ ಮಾತುಗಳನ್ನಾಡಿದ್ದರೆ ದಯವಿಟ್ಟು ನನನ್ನು ಕ್ಷಮಿಸಿ. ಇಂತಹ ಕರುಣಾಮಯಿ ಕುಟುಂಬವನ್ನು ಪಡೆಯಲು ನಾನು ಅದ್ವಷ್ಟ ಮಾಡಿದೆ.” ಮಾರು ದಿನಗಳವರೇಗೆ ಆಸ್ತಿಜ್ಞಾ ಮತ್ತು ಗ್ರಂಥೋಸ್ ಕ್ರಿಷ್ಣ ಹಾಕಲಾಯಿತು. ತೀಕ್ಷ್ಣವಾದ ನೋವನ್ನು ಅನುಭವಿಸಿದರು. ಆದರೂ ಅವರು ಸಂಪೂರ್ಣ ನಿಯಂತ್ರಣದಲ್ಲಿದ್ದರು.

ಹದಿನ್ಯೇದನೇ ತಾರೀಖಿನ ಬೇಳೆಗೆ ಅವರು ಗೆಲುವಾಗಿದ್ದರು ಮತ್ತು ಸ್ವಲ್ಪ ಹಾಲನ್ನು ಕುಡಿದರು. ಅದರೆ ಸುಮಾರು 7.15ಕ್ಕೆ ಅವರು ಯಾವಾಗಲೂ ಹೆದರುತ್ತಿದ್ದ ಕೆಮ್ಮೆ ಬಂದಿತು. ಉಸಿರು ಕಟ್ಟಿದಂತಾಗುತ್ತಿದೆ, ಡಾಕ್ಟರನ್ನು ಕರೆಯಿಸಿ ಎಂದು ನನಗೆ ಹೇಳಿದರು. ಹದಿನ್ಯೇದು ನಿಮಿಷದಲ್ಲಿಯೇ ಡಾಕ್ಟರ್ ಬಂದರು. ಅವರು ಬಾಗಿಲ ಬಳಿ ಬಂದಾಗ ಕೆಮ್ಮೆನ ಜೊತೆ ಆಕೆಯ ಕೊನೆಯುಸಿರು ಹೊರಟುಹೋಯಿತು. ಕೊನೆಯು ಕ್ಷಣಿದಲ್ಲಿ ಅವರು ಅರಿವಿನಿಂದಿದ್ದರು. ಅವರ ಸುತ್ತ ನಿಂತಿದ್ದ ನಮ್ಮನ್ನೇಲ್ಲಾ ಕರುಣಾ ದೃಷ್ಟಿಯಿಂದ ನೋಡುತ್ತಾ ಶಾಂತಿಯಿಂದ ಮರಣವನ್ನಿಟ್ಟರು.

ನಮ್ಮ ಧ್ಯಾನದ ಅಭ್ಯಾಸವು ನಾವು ಸಾಯವುದಕ್ಕೆ ಮಾಡಿಕೊಳ್ಳುವ ಪ್ರಾರ್ಥಿಸಿದ್ದರೆಯೂ ಆಗಿದೆ ಎಂಬುದನ್ನು ನಾವು ಗೋಯಂಕಾಜಿಯಿಂದ ಕಿಲೆತ್ವು. ನಮ್ಮ ಕುಟುಂಬದ ಅನುಭವವು ಇದಕ್ಕೆ ಸಾಕ್ಷಿಯಾಗಿದೆ. ತೀವ್ರ ನೋವಿನಲ್ಲಿನ ನನ್ನ ಹೆಂಡತಿಯು ಸಮರೆಯಿಂದಿದ್ದರು. ಅತೀವ ದುಃಖ ತರುವ ಸಾಧಿನ ಸಮಯದಲ್ಲಿ ಅವರ ಇಂದ್ರಿಯಗಳು ಸಂಪೂರ್ಣ ನಿಯಂತ್ರಣದಲ್ಲಿದ್ದವು. ಇದು ನಮ್ಮಲ್ಲಿಗೂ ದೊಡ್ಡ ಪ್ರೇರಣೆಯಾಗಿದೆ. ನಮ್ಮಲ್ಲಿ ಧ್ಯಾನಾರ್ಥಿಗಳಾಗಿರುವ ವರು ಧರ್ಮವನ್ನು ಬಹಳ ಗಂಭೀರವಾಗಿ ಅಳವಡಿಸಿಕೊಂಡಿದ್ದೇವೆ. ದೃಢ ಪ್ರಯೋತ್ತ ಮತ್ತು ನಿಯಾರ್ಥ ಅಭ್ಯಾಸವು ಈ ಪ್ರಿತಿ ಪಾತ್ರರ ಅಗಲುವಿಕೆಯಿಂದಾದ ನಷ್ಟವನ್ನು ಸಹಿಸಿಕೊಳ್ಳಲು ಸಾಧ್ಯವಾಯಿತು. ಎಲ್ಲಾ ದುಃಖಿಯಿಂದ ಅವರು ಮುಕ್ತಾರಾಗಲಿ ಎಂದು ಪ್ರತಿನಿತ್ಯ ಮೈತ್ರಿ ಕಳುಹಿಸುತ್ತೇವೆ.

**6. ಗೋಯಂಕಾಜಿಯವರು ಮನಸ್ಸನ್ನು ಹತೋಚಿಗೆ ತರುವುದನ್ನು ನಮಗೆ ಕಲಿಸಿದರು- ಜಿ. ಕಲ್ಯಾಂಸೆ**

“ನನ್ನ ಜೀವನದ ಅಕ್ಷಯತ್ವ ಪ್ರಯೋಜನಕಾರಿಯಾದ ಅನುಭವ. ಜೀವನವು ಇನ್ನು ಮುಂದೆ ಈ ಹಿಂದಿನಸಂತಯೇ ಎಂದಿಗೂ ಇರುವುದಿಲ್ಲ”. ಹತ್ತು ದಿನಗಳ ಮೌನ ಧ್ಯಾನದ ನಂತರ ಅಮೇರಿಕದ ಬಳ್ಳ ಧ್ಯಾನಾರ್ಥಿಯು ಆಡಿದ ಮೊದಲ ಮಾತುಗಳವು. ಇತ್ತೀಚಿಗೆ ಶ್ರೀಲಂಕಾದಲ್ಲಿ ಭಾರತದ ಮಹಾನ್ ಆಜಾಯ್‌ರಾದ ಎಸ್.ಎನ್. ಗೋಯಂಕಾರವರು ನಡೆಸಿಕೊಟ್ಟ ವಿಪಶ್ಯನೆ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದ 180ಕ್ಕಿಂತಲೂ ಹೆಚ್ಚು ಶ್ರೀಲಂಕಾದ ಮತ್ತು ವಿದೇಶಿಯ ಧ್ಯಾನಾರ್ಥಿಗಳ ಅನುಭವವೂ ಇದೇ ಆಗಿತ್ತು.

ನಂತರದಲ್ಲಿ ಗೋಯಂಕಾಜಿ ಮತ್ತು ಈ ಧ್ಯಾನ ಶಿಬಿರವು ಕೊಲಂಬೋದ ಬೊಡ್ಡ ಮತ್ತು ಬೊಡ್ಡರಲ್ಲಿದರೆ ಗುಂಪುಗಳಲ್ಲಿ ಬಹಳ ಜರ್ಜರಿಯ ವಿಷಯವಾಗಿತ್ತು. ಆದರಿಂದ ಈ ಶಿಬಿರದಲ್ಲಿ ಭಾಗವಹಿಸದೇ ಇರುವರ ಉಪಯೋಗಕಾಗಿ ಶಿಬಿರದ ಅನುಭವಗಳನ್ನು ಹಂಚಿಕೊಳ್ಳುವುದು ಒಳ್ಳೆಯಾಗಬಹುದು.

ಗೋಯಂಕಾಜಿಯವರ ಧರ್ಮದ ವಿವರಣೆಯು ಬಳ್ಳ ಮಹಾನ್

ಆಚಾರ್ಯರ ಸಂದೇಶವಾಗಿತ್ತು. ಯಾವುದೋ ಒಂದು ಸಂಪರ್ಕಿತ ಧರ್ಮದಿಂದ ಬಂದ ಸಂದೇಶದ ರೀತಿಯಧಾಗಿರಲಿಲ್ಲ. ಅವರ ಬೋಧನೆಯಂತಹ ಮಾವುದೇ ಭಾಗವು ದೊಡ್ಡ ಸಂಪರ್ಕಿತ ಧರ್ಮಗಳ ಬೋಧನೆಗಳ ವಿರುದ್ಧವಾಗಿರಲಿಲ್ಲ. ಆದರೂ ಹೊಸರೆನದಿಂದ ಕೂಡಿತ್ತು ಮತ್ತು ಪ್ರತಿಯೊಂದೂ ಮಾತು ಅಘಾಡಕರವಾಗಿತ್ತು.

ಗೋಯಂಕಾಜಿಯವರ ಬೋಧನೆಯು ಸರಳವಾದುದು. ಪ್ರತಿಯೊಂದು ಮಾತು ಮತ್ತು ಪ್ರತಿಯೊಂದು ಕ್ರಿಯೆಯು ಕಾರ್ಯಗತಿಗೊಳ್ಳುವ ಮೊದಲು ಮನಸ್ಸಿನಲ್ಲಿ ಬರುತ್ತದೆ. ಮನಸ್ಸೇ ಪ್ರಮುಖವಾಗಿದೆ. ಪ್ರತಿಯೊಂದೂ ಮನಸ್ಸಿನಲ್ಲಿಯೇ ಪ್ರಾರಂಭವಾಗಿರುತ್ತದೆ. ಮನಸ್ಸಿನಲ್ಲಿ ಮೊದಲು ರೂಪಗೊಳ್ಳದೆ ಯಾವುದೂ ವ್ಯಕ್ತಿಯ ಜೀವನದಲ್ಲಿ ನಡೆಯುವುದಿಲ್ಲ. ಬೇಸರ್, ಕೊಪ್, ಸಂತೋಷ, ಕೆಲಿನ ಮಾತುಗಳು, ಪ್ರಿತಿಯ ಮಾತುಗಳು, ಕೊಳೆಗಡುಕ ಆಲೋಚನೆಗಳು ಮತ್ತು ಕ್ರಿಯೆಗಳು ಅಧವಾ ಕರುಣೆಯಿಂದ ಮಾಡುವ ಕೆಲಸಗಳು ಎಲ್ಲವೂ ಮೊದಲು ಮನಸ್ಸಿನಲ್ಲಿ ರೂಪಗೊಂಡು ನಂತರ ಪ್ರಕಟಗೊಳ್ಳುತ್ತವೆ.

ಈ ನಮ್ಮ ಮನಸ್ಸು ಯಾವಾಗಲೂ ಅಲ್ಲಾದುತ್ತಿರುತ್ತದೆ. ಪಾದರಸದಂತೆ ಚಂಚಲವಾಗಿರುತ್ತದೆ ಮತ್ತು ಅವಿಶ್ರಾಂತವಾಗಿರುತ್ತದೆ. ಮನಸ್ಸನ್ನು ಹತೋಚಿಗೆ ತರುವುದಕ್ಕಿಂತ ಒಂದು ಕಾಡಾನೆಯತನ್ನು ಅಧವಾ ಕಾಡುಕುದುರೆಯನ್ನು ಪಳಗಿಸುವುದು ಬಹಳ ಸುಲಭ ಎಂಬುದು ಜೆನ್ನಾಗ್ರಿ ತಿಳಿದಿರುವ ವಿಷಯ. ಈ ರೀತಿ ಮನಸ್ಸನ್ನು ಪಳಗಿಸಬಲ್ಲವಾದರೆ, ನಮ್ಮ ಎಲ್ಲ ಅಲೋಚನೆಗಳು, ಭಾವನೆಗಳು, ಮಾತುಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸಬಹುದು. ಇಂತಹ ನಿಯಂತ್ರಣವೇ ಶಾಂತಿ, ಸಮಾಧಾನ ಮತ್ತು ಸಂತೋಷದ ಕೀಲಿಕೆ, ಮನಸ್ಸನ್ನು ಗಮನಿಸುವುದರಿಂದ ಅದನ್ನು ಹತೋಚಿಗೆ ತರಬಹುದು, ಮನಸ್ಸನ್ನು ಗಮನಿಸುವುದು, ಸ್ವ-ಅರಿವನ್ನು ಬೆಳೆಸಿಕೊಳ್ಳುವುದು, ಮತ್ತು ಸ್ವ-ಗಮನಿಸುವುದು ಹೇಗೆ?

ಮನಸ್ಸ ಭೂತಕಾಲಕ್ಕೆ ಹೊಗಿ ಆಗ ನಡೆದ್ದನ್ನು ಜ್ಞಾನಿಸಿಕೊಳ್ಳುತ್ತದೆ. ಭೂತಕಾಲವು ಎಂದಿಗೂ ಮರಳಿ ಬಹುವಿದಲ್ಲ ಅಧವಾ ಭವಿಷ್ಯತ್ ಕಾಲದಲ್ಲಿ ಏನು ಮಾಡಬೇಕು ಎಂದು ಕನಸು ಕಾಣುತ್ತಾ ಅಲ್ಲಾದುತ್ತಿರುತ್ತದೆ. ಈ ರೀತಿಯಾಗಿ ಮನಸ್ಸಿನ ಶಕ್ತಿಯನ್ನು ಅಪವ್ಯಯ ಮಾಡುತ್ತದೆ.

ಹೀಗೆ ಅಲ್ಲಾದುತ್ತಿರುವ ಮನಸ್ಸನ್ನು ವಾಪಸು ತರಲು ಇಡಬೇಕಾದ ಮೊದಲ ಹೆಚ್ಚೆ ನಮ್ಮ ಭೌತಿಕ ಶರೀರವನ್ನು ಗಮನಿಸುವುದು. ಸಾಮಾನ್ಯ ಸ್ಥಿತಿಯಲ್ಲಿ ವ್ಯಕ್ತಿಯು ನೋವನ್ನು ಮಾತ್ರ ಅರಿಯುತ್ತಾನೆ. ಅಲ್ಲಾದುವ ನಮ್ಮ ಮನಸ್ಸನ್ನು ನಮ್ಮನ್ನೇ ಗಮನಿಸುವಂತೆ ಮಾಡುವುದು ಹೇಗೆ? ಅಶ್ವಂತ ಸರಳವಾದ ಮಾರ್ಗವೆಂದರೆ ನಮ್ಮ ಉಸಿರನ್ನು ಗಮನಿಸುವುದು. ಅನಾದಿ ಕಾಲದಿಂದ ಇರುವ ಮಾರ್ಗ ಇದು. ಗೋಯಂಕಾಜಿಯವರು ಧ್ಯಾನಾರ್ಥಿಗಳಿಗೆ ಇದನ್ನು ಅಭ್ಯಾಸ ಮಾಡಲು ಹೇಳುತ್ತಾರೆ. ಆರಾಮವಾಗಿ ಕುಳಿತುಕೊಂಡು, ಕಣ್ಣು ಮುಚ್ಚಿ ನಮ್ಮ ಉಸಿರಿನ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುತ್ತೇವೆ. ಒಬ್ಬ ಕಾವಲುಗಾರನಂತೆ ಬಳಬರುವ ಮತ್ತು ಹೇರಹೋಗುವ ಉಸಿರನ್ನು ಕೇವಲ ಗಮನಿಸಿ ಎಂದು ಹೇಳುತ್ತಾರೆ.

ಇದು ಬಹಳ ಸುಲಭ ವಿನಿಸುತ್ತದೆ. ಮಾಡಿದಾಗ ತಿಳಿಯತ್ವದೆ ಎಷ್ಟು ಕಷಣೆ ಎಂದು. ಉಸಿರು ಗಟ್ಟಿಯಾಗಿರುವ ತನಕ, ವೇಗವಾಗಿರುವ ತನಕ ಅದನ್ನು ಗಮನಿಸುವುದು. ಅದು ಸೂಕ್ಷ್ಮವಾದಂತೆ ಅದನ್ನು ಗಮನಿಸುವುದು ಕಷಣವಾಗುತ್ತದೆ. ಪಾದರಸದಂತೆ ಅಸ್ಥಿರವಾದ ಮನಸ್ಸ ಭೂತಕಾಲಕ್ಕೋಣೆ, ಭವಿಷ್ಯತ್‌ಕಾಲಕ್ಕೋಣೆ ಜಾರಿ ಹೊಗಿರುತ್ತದೆ. ಮತ್ತೆ ಅದನ್ನು ಉಸಿರಿಗೆ ಮರಳಿ ತರುತ್ತೇವೆ. ನಾವು ಗಮನಿಸುವುದನ್ನು ಮುಂದುವರಿಸಿದಂತೆ ಮನಸ್ಸ ಅಲ್ಲಾದುವುದು ಕಷಿಮೆಯಾಗುತ್ತದೆ. ಈ ಅಭ್ಯಾಸವನ್ನು ‘ಸಮ್ಮಾ ಸಮಾಧಿ’ ಅಂದರೆ ಸರಿಯಾದ ಏಕಾಗ್ರತೆ ಎಂದು ಕರೆಯಲಾಗುತ್ತದೆ.

ನಂತರ ಬರುವ ಪ್ರಶ್ನೆ, ಇದಿಷ್ಟೇಯಾ? ಸರಿಯಾದ ಏಕಾಗ್ರತೆಯ ಅಭ್ಯಾಸ ಮುಖ್ಯವಾಗುತ್ತದೆ. ಏಕೆಂದರೆ ಈ ಅಭ್ಯಾಸದಿನ ನಮ್ಮ ಮನಸ್ಸಿನ ಶಕ್ತಿಯೇ ನಾವು ಉನ್ನತಮಟ್ಟದ ಸ್ವ-ಅರಿವನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ವಸ್ತು ಸ್ಥಿತಿಗಳ ನಿಜವಾದ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಮತ್ತು ನಮ್ಮ ಸುತ್ತಲೀನ ಪ್ರಪಂಚವು ನಿರಂತರವಾಗಿ ಬದಲಾಗುತ್ತದೆ.

ಅಲೋಚನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ, ಅವನ ನಂಬಿಕೆ ಅಧವಾ ಧರ್ಮ ಯಾವುದೇ ಇರಲಿಲ್ಲ. ಏಲ್ಲದೂ ಅಶಾಶ್ವತ ಮಾತ್ರವಾಗಿಯಾಗಿ ಅಧವಾ ತಾಷ್ಟಿಕವಾಗಿಯಾಗಲಿ ಬಳಿಕೊಳ್ಳುತ್ತಾನೆ. ನಮ್ಮ ಹಳೆಯ ಪ್ರೋಟೋವನ್ನು ನೋಡಿದರೆ ಗೊತ್ತಾಗುತ್ತದೆ ನಾವು ಎಷ್ಟು ಬದಲಾಗಿದ್ದೇವೆ ಎಂಬುದು. ಪ್ರತಿಕ್ಷಣಾವು ಬದಲಾವಣೆ ನಡೆಯುತ್ತದೆ.

ಈ ಬಡಲಾವಣೆಯನ್ನು ವೈಜ್ಞಾನಿಕವಾಗಿ ಗಮನಿಸಲು ಸಾಧ್ಯ ನಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಬೆಳೆಸಿಕೊಂಡಂತೆ ನಮ್ಮ ಶರೀರದಲ್ಲಿ ಆಗುವ ಬಡಲಾವಣೆಯನ್ನು ನಾವು ಗಮನಿಸಬಹುದು.

ಏಕಾಗ್ರತೆಯ ಅಭ್ಯಾಸದ ನಂತರ ನಾಲ್ಕನೇಯ ದಿನ ಅರಿವಿನ ಹೋಸ ಅನುಭವಕ್ಕೆ ನಮ್ಮನ್ನು ಪರಿಚಯಿಸಲಾಗುತ್ತದೆ. ನಾವು ಬೆಳೆಸಿಕೊಂಡ ಏಕಾಗ್ರತೆಯನ್ನು ನಮ್ಮ ಶರೀರದ ಮೇಲೆ ಹರಿಸುತ್ತೇವೆ. ಅಹಿತಕರ ಸಂಪೇದನೆಗಳನ್ನು ದ್ವೇಷಿಸಿದೆ, ಹಿತಕರ ಸಂಪೇದನೆಗಳನ್ನು ತ್ವಿತಿಸಿದೆ ಅವುಗಳನ್ನು ಕೇವಲ ಸಮಚಿತ್ತತೆಯಿಂದ ಗಮನಿಸುತ್ತೇವೆ. ಇದರಿಂದ ನಮ್ಮ ಅನುಭವಕ್ಕೆ ಬರುವ ಸತ್ಯವೆಂದರೆ, ಈ ಎಲ್ಲಾ ಸಂಪೇದನೆಗಳು ಉದಯವಾಗುತ್ತವೆ ಮತ್ತು ವೈಯವಾಗುತ್ತವೆ.

ಧ್ಯಾನದಲ್ಲಿ ಮಗ್ನಿವಾದ ಶಾಂತ ಮನಸ್ಸು ಶರೀರದ ಮೇಲೆ ಮತ್ತು ಒಳಗೆ ನಿರಂತರವಾಗಿ ಆಗುತ್ತಿರುವ ಬಡಲಾವಣೆಗಳನ್ನು ಗಮನಿಸುತ್ತದೆ. ಎಲ್ಲಾ ವಸ್ತುಗಳಿಗೆ ಗಳೂ ಅಶಾಶ್ವತ, ನಿರಂತರವಾಗಿ ಬಡಲಾಗುತ್ತಿರುತ್ತವೆ ಮತ್ತು ಅಂತಿಮವಾಗಿ ಶಿಧಿಲವಾಗಿ ಹೊರಟಿಕೊಂಡುತ್ತವೆ ಎಂಬ ಸತ್ಯವನ್ನು ನಾವು ವಾಸ್ತವಿಕವಾಗಿ ಅನುಭವದಿಂದ ಅರಿಯುತ್ತೇವೆ; ಬುದ್ಧಿಯ ಮಟ್ಟದಲ್ಲಿ ಅಥವಾ ತತ್ವಸಿದ್ಧಾಂತದ ಮಟ್ಟದಲ್ಲಿ, ಭಾವನಾತ್ಮಕವಾಗಿ ಅಥವಾ ಭಕ್ತಿಯ ಮಟ್ಟದಲ್ಲಿ ಅಲ್ಲ. ಈ ಬಡಲಾವಣೆಯನ್ನು ನಾವು ಕೇವಲ ಅರಿಯುತ್ತೇವೆ. ನಾವು ಧ್ಯಾನ ಮಾಡುವಾಗ ಶರೀರದಲ್ಲಿ ಬರುವ ನೋವುಗಳನ್ನು ದ್ವೇಷಿಸುವುದಿಲ್ಲ ಮತ್ತು ಹಿತಕರವಾದ ಸಂಪೇದನೆಗಳಿಗೆ ಆಸೆಪಡುವುದಿಲ್ಲ. ಸಮಚಿತ್ತತೆಯಿಂದ ಅವುಗಳನ್ನು ಕೇವಲ ಗಮನಿಸುತ್ತೇವೆ. ಈ ರೀತಿಯ ತರಬೇತಿ ಪಡೆಯುತ್ತೇವೆ. ಇದೇ ಮಧ್ಯಮ ಮಾರ್ಗದ ತಿರುಳು-ಅರಿವು ಮತ್ತು ಸಮತೆ!

ಮೂರು ಅಂತಿಖ್ಯಿನ ಕಟ್ಟಡಕ್ಕೆ ಅರಿವು ಮತ್ತು ಸಮತೆ ಎರಡು ಪ್ರಮುಖವಾದ ಸ್ತಂಭಗಳು. ಮೊದಲನೇ ಅಂತಸ್ತು ಶೀಲ ಅಥವಾ ಸ್ನೇಹಿತ್ಯ. ಎರಡನೇಯದು ಸಮಾಖ್ಯಸಮಾಧಿ. ಅಂದರೆ ಸರಿಯಾದ ಏಕಾಗ್ರತೆ. ಕೊನೆಯದು ಪನ್ನಾ ಅಂದರೆ ಅನುಭವಜ್ಞಾನ, ವಿವೇಕ. ಧ್ಯಾನದಿಂದ ಪಡೆಯುವಂಥದ್ದು.

ಶಂತಹ ಸ್ಥಳ ಲೇಖನದಲ್ಲಿ ನಮ್ಮನ್ನು ಇನ್ನೊಂದು ತೋಕಕ್ಕೆ ಕೊಂಡೊಯ್ದ ಅರಿವಿನ ಅನುಭವವನ್ನು ಹಿಡಿದಿದಲು ಸಾಧ್ಯವಿಲ್ಲ. ನಮ್ಮೊಳಗಿನ ಸತ್ಯವೇ (ಸದಾ ಬಡಲಾಗುವ ಗುಣ) ನಮ್ಮ ಹೊರಗಿನ ಪ್ರಪಂಚದಲ್ಲಿ ಇದೆ ಎಂಬುದನ್ನು ಮನಗಂಡೆಬು. ನಮ್ಮ ಜೀವನದಲ್ಲಿ ಅಹಿತಕರವಾದದ್ದು ನಡೆದಾಗಲೆಲ್ಲ ನಾವು ನಮ್ಮ ಸ್ತುಲಿನ ಸಮಾಖಜವನ್ನು ದೂರುತ್ತೇವೆ. ನಮ್ಮಲ್ಲಿರುವ ಅಸ್ತಿರ್ತಯನ್ನಲ್ಲ. ನಮ್ಮ ಹೊರಗಿನದನ್ನು ಬಡಲಾಯಿಸಲು ಪ್ರಯೋಜಿಸುತ್ತೇವೆ, ನಮ್ಮ ಒಳಗಿನದನ್ನಲ್ಲ.

ಆಶ್ಚರ್ಯಪೋಕನವು, ಸ್ವಾಗಮನಿಸುವಿಕೆಯು “ನಾನು” ಎಂಬ ಭೂಂತಿಯನ್ನು ಮನಗಾಣಿಲು ಸಹಾಯ ಮಾಡಿತು. ಬಡಲಾಗದೇ ಇರುವ ಶಾಶ್ವತವಾದ “ನಾನು” ಎಂಬದಿಲ್ಲ. ಪ್ರತಿಸಾರಿ “ನಾನು” ಎಂದಾಗಲೆಲ್ಲ, ಈ “ನಾನ್ನು” ಬೇರೆ, ವ್ಯವಹಾರಿಕವಾಗಿ ಬಳಸುವಂಥದ್ದು. ಕೆಲವು “ನಾನು”ಗಳು ಬಲಯುತವಾಗಿರುತ್ತವೆ. ಧರ್ಮ, ಜಾತಿ, ಸಂಪೂರ್ಣ, ಶಿಕ್ಷಣವು ಸಹ ಬಹಳ ಶಕ್ತಿಯತವಾದ “ನಾನು” ಅನ್ನು ಸೃಷ್ಟಿಸುತ್ತದೆ.

ಶಿಬಿರದಲ್ಲಿ ಸಾಧನೆ ಮಾಡಿದಾಗ ಬಗೆಬಗೆಯ ಅನುಭವಗಳಿಂಟಾದವು ಕೆಲವು ಸಾಮಾನ್ಯವಾದವರು ಕೆಲವು ಅಸಾಮಾನ್ಯವಾದವರು. ಗೋಯಂಕಾಜಿಯರು ನಡೆಸಿಕೊಂಡ ಆ ಶಿಬಿರದಲ್ಲಿ ಭಾಗವಹಿಸುವ ಅದ್ವಿತ್ಯ ಪಡೆದ ನಮ್ಮೆಲ್ಲರು

**ಪಂತಿಗೆ :** ವಾರ್ಷಿಕ: ರೂ.30, ಅಜೇವ: ರೂ.500. ಪಂತಿಗೆ ಸಂದಾಯ ಮಾಡಬೇಕಾದ ಬ್ಯಾಂಕ್ ಖಾತೆ :3194101004234; IFSC code:CNRB0003194; ಕೆನರಾ ಬ್ಯಾಂಕ್, ನಾಗರಬಾಂಕ್, ಬೆಂಗಳೂರು. ಖಾತೆದಾರರು:ಕನಾಟಕ ವಿಪ್ಯಾಸ ಪ್ರೊತ್ತಾರ ಸಮಿತಿ. ಹಣ ಸಂದಾಯದ ವಿವರ ಮತ್ತು ಪ್ರತಿಕೆ ಕಳುಹಿಸಬೇಕಾದ ಅಂತಿ ವಿಳಾಸವನ್ನು ಶ್ರೀಮತಿ ಪುಷ್ಟಿ. ಎಸ್. ಹೋ.ಸಂ:7337734934 ಗೆ ಎಸ್. ಎವರ್. ಎಸ್. ಮಾಡಿರಿ.

**ಮುದ್ರಕರು:** ಬಿ.ಪ್ರದೀಪ ಕುಮಾರ, ಪ್ರಕಾಶಕರು: ಶ್ರೀಮತಿ ಆರ್. ಚಂದ್ರಮಾತಿ ಆರ್. ಚಂದ್ರಮಾತಿ ಕುಮಾರ ಸಮಿತಿ ಕಳುಹಿಸಬೇಕಾದ ಮುದ್ರಾ.

**ಮುದ್ರಣ:** ಇರಣಿ ಆರ್. ಸೆ. ಪ್ರಿಯಂತ್ರ್ಯಾಸ, 4ನೇ ತಿರುವು, ಕೆ.ಹೆಚ್.ಬಿ.ಕಾಲೋನಿ, ದಾವಣಿಗರೆ-2. ಪ್ರಕಾಶನ: ಕನಾಟಕ ವಿಪ್ಯಾಸ ಪ್ರೊತ್ತಾರ ಸಮಿತಿ ಟಿಸ್ಟ್.

**Printed by** B.Pradeep Kumar, **Published by** Smt. R. Chandramathi on behalf of Karnataka Vipassana Prachara Samithi Trust and **Printed at:** Airani Offset Printers, 4th Cross, K.H.B.Colony, Davangere-2 and **Published at** Karnataka Vipassana Prachara Samithi Trust, #93, 30th Cross, Banashankari 2nd Stage, Bengaluru - 70. **Editor:** G.T. Govindappa,

ಅನುಭವಗಳೂ ಅವರೊಂದಿಲ್ಲವಾದವರು. ಇದಕ್ಕಾಗಿ ನಾವು ಗೋಯಂಕಾಜಿಯವರಿಗೆ ಮತ್ತು ಇದನ್ನು ಸಂಘಟಿಸಿದವರಿಗೆ ಎಂದೆಂದಿಗೂ ಕೃಜ್ಞರಾಗಿರುತ್ತೇವೆ. ಇದು ಅವಿಸರ್ವಣೀಯವಾದುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

### ಧಮ್ಮ ಪ್ರಪೂಲ್ಲಾ, ಬೆಂಗಳೂರು

**10 ದಿನದ ಶಿಬಿರಗಳು :** 2023 : ಫೆಬ್ರವರಿ 24-7 ಮಾರ್ಚ್ 10-21, 29-9 ಏಪ್ರಿಲ್ 12-23, 26-7 ಮೇ 24-4 ಜೂನ್ 7-18, 21-2 ಜುಲೈ 5-16, 26-6, ಆಗಸ್ಟ್ 9-20, 23-3 ಸೆಪ್ಟೆಂಬರ್, 6-1, 6-17, 21-29 ಅಕ್ಟೋಬರ್, 2-13, 25-5 ನವೆಂಬರ್, 8-19, 22-3, ಸೆಪ್ಟೆಂಬರ್ 6-17, 20-31.

**ವಿಳಾಸ:** ಧಮ್ಮ ಪ್ರಪೂಲ್ಲಾ, ಅಲೂರು, ದಾಸನಪುರ ಹೋಬಳಿ, ಬೆಂಗಳೂರು. ರಾಷ್ಟ್ರೀಯ ಹೆದ್ದಾರಿ-4ರಲ್ಲಿ, ಹಿಮಾಲಯ ಡ್ರಾಫ್ಟ್ ಕಂಪನಿಯ ಎದುರಿನ ಮಾತ್ರಾ ಕ್ರಾಸ್‌ಗೆ ಬಂದರೆ ಆಟೋರಿಕ್‌ಸಿಟ್ ಸಿಟಿ ಬ್ರೌನ್‌ಲಾಣ್ಡಿಂದ (ಮೆಚ್‌ಸ್ಟಿಕ್) ನಗರ ಸಾರ್‌ಗೆ ಬ್ರೌನ್ ಸಂಖ್ಯೆ: 256,258,258 ಸಿ. ಸಂಪರ್ಕ ಸಂಖ್ಯೆಗಳು: 99725 88377, 63615 70725, 99725 88377, 99009 55930. ಇ-ಮೇಲ್ : info@ paphulla. dhamma. org; website: www.vridhamma. org.

**ಧಮ್ಮ ನಗರಿ ವಿಪಶ್ಯನೆ ಧ್ಯಾನ ಕೇಂದ್ರ ದಾಖಲಾಗೆಯಾಗಿ.**

**10 ದಿನದ ಶಿಬಿರಗಳು :** 2023, ಸೆಪ್ಟೆಂಬರ್ 5-16, ಅಕ್ಟೋಬರ್ 2-13, ನವೆಂಬರ್ 1-12, 22-31, ಡಿಸೆಂಬರ್ 20-31. ಗೋಯಂಕಾಜಿಯ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಉಪಯೋಗಿಸಿಕೊಳ್ಳಿ:

ಮಾರು ದಿನದ ಧ್ಯಾನ ಶಿಬಿರ : ಜೂನ್ 8 ರಿಂದ 11.

<https://www.dhamma.org/en/schedules/v2/noncenter/davanagere.in#normal>.

ನೋಯಂದೆ ಸಹಾಯ ಬೇಕಾದರೆ ಸಂಪರ್ಕಿಸಿ : ಅಭಿಷೇಕ ರಾಮ್ +91 90087 33008

**ಧಮ್ಮ ನದಿ, ವಿಪಶ್ಯನೆ ಧ್ಯಾನಕೇಂದ್ರ ಉಡುಪಿ ಜಿಲ್ಲೆ**

ನಿಮರ್ಣ ಕಾರ್ಯ ಆರಂಭವಾಗಿದೆ. ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ 1 ರವರೆಗೆ ಧ್ಯಾನ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9449773942, 9880173542, 8792173942.

**ಧಮ್ಮ ಸುಖಾಲಯ, ಬೆಂಗಳೂರು.**

ಪ್ರತಿ ಭಾನುವಾರ ಒಂದು ದಿನದ ಶಿಬಿರವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಕಾಶಾಚಂದ್ರ 89898 66927, ಚೆಲುವರಾಜು 9900452939, ಸಂತೋಷ ಧರ್ಮರಾಜ್ 8762086089 ನೋಯಂದೆ ಶಿಗೆ : <https://sukhalaya. dhamma.org/en/tapodana>.

ದಾರಿ ಶೋರಿಸಲು: <https://maps.app.goo.gl/EVGKU>

ಧಮ್ಮವನ, ಅಂತರರಾಷ್ಟ್ರೀಯ ವಿಪಶ್ಯನೆ ಧ್ಯಾನಕೇಂದ್ರ,

ನಾಡಪ್ಪನಹಳ್ಳಿ - 571 617, ಮೈಸೂರು ಜಿಲ್ಲೆ.

**ಹತ್ತು ದಿನದ ಶಿಬಿರಗಳು :** 2023 ಜೂನ್ 21-2 ಜುಲೈ 19-30, ಆಗಸ್ಟ್ 9-20, ಸೆಪ್ಟೆಂಬರ್ 27-8, ಅಕ್ಟೋಬರ್ 13-24.

ನಿರಂತರವಾಗಿ 2 ಮತ್ತು ಮೂರು ದಿನದ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಆ ಲೈನ್ ನೋನಲ್ಲಿ ನೋಯಂದೆ ಶಿಗೆ ವಾಡಿಕೊಳ್ಳಲು: [www.dhamma.org/schedules/schvana](http://www.dhamma.org/schedules/schvana).

ಹೆಚ್ಚಿನ ಮಾಹಿತಿಗೆ : 88805 19658

ಇಂದ:

ಕನಾಟಕ ವಿಪಶ್ಯನೆ ಪ್ರಕಾರ ಸಮಿತಿ ಟ್ರಿಸ್ಟ್  
#93, 30ನೇ ಅಡ್ಡರಸ್, ಬನಶಂಕರಿ 2ನೇ ಹಂತ,  
ಬೆಂಗಳೂರು-560070.